

# ಸ್ನಾನಾಯ ತಸ್ಮೈನ್ನಮಃ

■ ಎಂ.ಎಸ್. ನರಸಿಂಹಮೂರ್ತಿ  
ಕಲೆ: ಸಂತೋಷ್ ಸಿಹಿತ್ತು

ಬಿಸಿಲು ಧಾರಾಳ.  
ನೀರಿಗೆ ತತ್ತಾರ. ಇಂಥ  
ಸಂದರ್ಭದಲ್ಲಿ ನೀರನ್ನು  
ಉಳಿಸಲು ಏನೆಲ್ಲ  
ಮಾಡಬಹುದು?  
ಸ್ನಾನ ಮಾಡದೆಯೇ  
ಮೈಯನ್ನು  
ಸ್ವಚ್ಛವಾಗಿರಿಸಿಕೊಳ್ಳುವುದು  
ಹೇಗೆ? ಇಲ್ಲಿವೆ,  
ವಿಶ್ವ-ವಿಶಾಲು ಜೊತೆ  
ಬೆಂಕಿ-ವೆಂಕಿ ಕೊಡುವ  
'ನೀರು ಉಳಿಸಲು  
ಸುಲಭ ಸೂತ್ರಗಳು'.



## ವಿ

ಶ್ವ ಇನ್ನೂ ಗಾಢನಿದ್ರೆಯಲ್ಲಿದ್ದ. ಕೋಳಿ ಎದ್ದಿತ್ತು, ವಿಶ್ವ ಎದ್ದಿರಲಿಲ್ಲ. ಯಾರೋ ಬಾಗಿಲು ಬಡಿದ ಶಬ್ದ. ಕಿಟಕಿಯಲ್ಲಿ ನೋಡಿದರೆ ಯಾವುದೋ ಟ್ಯಾಕ್ಸಿ ಮನೆ ಮುಂದೆ ನಿಂತಿತ್ತು. ಫಾರಿನ್ ಟ್ರಾವೆಲ್ ಟ್ಯಾಕ್ಸಿಗಳಿದ್ದ ಲಗೇಜುಗಳನ್ನು ಡ್ರೈವರ್ ಇಳಿಸುತ್ತಿದ್ದ.

ಯಾರಿರಬಹುದು? ಎಂದು ಬಾಗಿಲು ತೆಗೆದಾಗ ಮೋಹನ ಪ್ರತ್ಯಕ್ಷ.

'ಅರೇ! ಮೋಹನ, ಸೌತ್ ಆಫೀಕಾದಲ್ಲಿ ಇದ್ದಲ್ಲೋ, ಅಲ್ಲಿಂದ ದಿಢೀರೇ ಓಡಿ ಬಂದೆಯಾ? ಫೋನಿಲ್ಲ, ಮೆಸೇಜಿಲ್ಲ, ಏನು ವಿಷಯ?'

'ಸ್ನಾನ ಮಾಡೋಕೆ ಬಂದೆ' ಎಂದ ಮೋಹನ!

'ಸ್ನಾನ ಮಾಡೋಕೆ ಕೇಪ್‌ಟೌನಿಂದ ಇಲ್ಲಿಗೆ ಬಂದ್ಯಾ?'

'ಹೌದು, ನಮ್ಮನೇಲಿ ಸ್ನಾನ ಮಾಡೋಕೆ

ಸರ್ಕಾರ ಬಿಡ್ಡಾ ಇಲ್ಲಪ್ಪ. ಬಾತ್‌ರೂಂಗೂ ಸಿಸಿ ಟಿವಿ ಫಿಕ್ಸಾಗುತ್ತಂತೆ!

'ಏನಾಗಿದೆ ನಿಮ್ಮ ಸರ್ಕಾರಕ್ಕೆ?'

'ಇಡೀ ನಗರಕ್ಕೆ ನೀರಿನ ಬರ ಬಂದ್ವಿಟ್ಟಿದೆ. ಪ್ರಪಂಚದಲ್ಲಿ ಕುದಿಯೋ ನೀರಿಲ್ಲದ ಏಕೈಕ ನಗರ ಅಂತ ಬಿರುದು ಗಳಿಸಿದೆ ನಮ್ಮ ಕೇಪ್‌ಟೌನು' ಎಂದ.

ಅಲ್ಲಿಗೆ ಬೆಂಗಳೂರೇ ವಾಸಿ ಅನ್ನಿಸ್ತು. ನಾವು ಕದ್ದುಮುಚ್ಚಿ ಬೇರೆಯವರಿಗೆ ನೀರು ಬಿಟ್ಟರೂ ಸಹ ನಮ್ಮಲ್ಲಿ ಸ್ನಾನ ಮಾಡುವುದಕ್ಕೆ ನೀರು ಇದ್ದೇ ಇದೆ.

'ಫೈಟ್ ಜರ್ನಿ ಸುಸ್ತು ಮಾಡಿರುತ್ತೆ, ಬಾ, ಕೂತ್ನೋ'.

ಗಂಡನ ಮಾತು ಕೇಳಿಸಿಕೊಂಡ ವಿಶಾಲುಗೆ ಆಶ್ಚರ್ಯವಾಯಿತು.

'ಅರೇ! ಫಾರಿನ್‌ನಿಂದ ಬಂದ್ರೇನು, ಏನು